

ಧರಣಿಗೆ ದೊರೆಯೆಂದು ನಂಬಿದೆ

1. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 293.
2. **Ref.:** Purandara Sahitya Darshana, Samputa 2, Adhyatma Darshana edited by Prof. S.K. Ramachandra Rao, page No. 249.
3. **Ref.:** Shri Purandara Dasara Sahitya Part – 3, Mahatmya Gnyana, edited by Shri Betageri Krishna Sharma and Shri Bengeri Huchha Rayaru, page No. 134.
4. **Note:** Lyrics given here are as per Ref. 1. The wordings in Ref. 2 and Ref. 3 are same as in Ref. 1.
5. **Note:** Singer has followed these lyrics.

ರಾಗ: ಶಂಕರಾಭರಣ

ತಾಳ: ತ್ರಿಪುಟ

ಧರಣಿಗೆ ದೊರೆಯೆಂದು ನಂಬಿದೆ ಇಂಥ

ಪರಮ ಲೋಭಿಯೆಂಬುದರಿಯೆ ಶ್ರೀ ಹರಿಯೆ || ಪ ||

ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ

ಓಡಿ ನೀರೊಳು ಸೇರಿಕೊಂಡೆ ಬೇಗ

ಹೇಡಿಯ ತೆರದಲಿ ಮೋರೆಯ ತೋರದೆ

ಓಡಿ ಅರಣ್ಯದಿ ಮೃಗಗಳ ಸೇರಿದೆ || 1 ||

ಬಡವರ ಬಿನ್ನಹ ಲಾಲಿಸದೆ ಹಲ್ಲ

ಕಡುಕೋಪದಲಿ ತೆರೆದಂಜಿಸಿದೆ

ತಡೆಯದೆ ಭಿಕ್ಷುಕನಾದರೆ ಬಿಡರೆಂದು

ಕೊಡಲಿಯ ಪಿಡಿದು ಕೋಡಗ ಹಿಂಡ ಕಾಯ್ದೆ || 2 ||

ಉತ್ತಮನೆಂದರೆ ಮತ್ತೆ ಚೋರನಾದೆ

ಬತ್ತಲೆ ನಿಂತೆ ತೇಜಿಯನೇರಿದೆ

ಎತ್ತ ಹೋದರು ಬಿಡೆ ಮತ್ತೆ ನಿನ್ನನು ದೇವ

ಚಿತ್ತಜ ಜನಕ ಶ್ರೀ ಪುರಂದರ ವಿಠಲ || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಇದು ನಿಂದಾಸ್ತುತಿಯ ಪ್ರಕಾರಕ್ಕೆ ಸೇರಿದ ಪದ. ದಶಾವತಾರಗಳನ್ನು ಸೂಕ್ಷ್ಮವಾಗಿ, ಸ್ವಾರಸ್ಯವಾಗಿ ಚಿತ್ರಿಸಿದ್ದಾರೆ. ಒಂದೇ ಸಾಲಿನಲ್ಲಿ ಎರಡು ಅವತಾರಗಳನ್ನು ಸಂಗ್ರಹಿಸಿರುವ ಜಾಣ್ಮೆಯನ್ನು ಗಮನಿಸಬೇಕು. 'ಕೊಡಲಿಯ ಪಿಡಿದು' (ಪರಶುರಾಮ), 'ಕೋಡಗ ಹಿಂಡ ಕಾಯ್ದೆ' (ರಾಮ); ಬತ್ತಲೆ ನಿಂತು (ಬುದ್ಧ) ತೇಜಿಯನೇರಿದೆ (ಕಲ್ಕಿ).

ಕಾಡಿ ಸೇರಿಕೊಂಡೆ ಬೇಗ = ಮತ್ಸ್ಯಾವತಾರ

ಹೇಡಿಯ ತೋರದೆ = ಕೂರ್ಮಾವತಾರ

ಓಡಿ ಮೃಗಗಳ ಸೇರಿದೆ = ವರಾಹಾವತಾರ

ಬಡವರ ತೆರೆದಂಜಿಸಿದೆ = ನರಸಿಂಹಾವತಾರ

ತಡೆಯದೆ ಭಿಕ್ಷುಕನಾದರೆ ಬಿಡರೆಂದು = ವಾಮನಾವತಾರ

ಕೊಡಲಿಯ ಪಿಡಿದು = ಪರಶುರಾಮಾವತಾರ

ಕೋಡಗ ಹಿಂಡ ಕಾಯ್ದೆ = ರಾಮಾವತಾರ

ಉತ್ತಮನೆಂದರೆ ಮತ್ತೆ ಚೋರನಾದೆ = ಕೃಷ್ಣಾವತಾರ

ಬತ್ತಲೆ ನಿಂತೆ = ಬೌದ್ಧಾವತಾರ

ತೇಜಿಯನೇರಿದೆ = ಕಲ್ಯಾಣಾವತಾರ

Classification: Keerthane

Ankita: sri purandara vittalala

Location: NA

Category: Dashavatara

Sub-Category: bhumi, arasa, Krishna, bhaya, niru, kaadu, badava, sittu, kalla, kudure, deva, dashavatara,

Pravachana: NA

Explanation: NA